

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ
2025 ದ್ವಿತೀಯ ಹಿಯಸಿ ಪರೀಕ್ಷೆ-1

ವಿಷಯ: 23-ತರ್ಕಶಾಸ್ತ್ರ

ಕೀಲಿ ಉತ್ತರಗಳು
ಕನ್ನಡ ಮಾಧ್ಯಮ

ಗರಿಷ್ಠ ಅಂತರ್ಗಳು: 80

ಪ್ರಶ್ನೆ ಸಂಖ್ಯೆ

ಭಾಗ - ಏ

ಅಂತರ್ಗಳು

- | | | | |
|-------|--|----------------------|---|
| I. I. | ಕೆಳಗಿನ ಒಮ್ಮಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆರಿಸಿ ಬರೆಯಲಾಗಿದೆ. | 5×1 =5 | |
| 1) | c) ಗೃಹೀತ ತತ್ವ | 1 | |
| 2) | c) (iii) ಮತ್ತು (iv) | 1 | |
| 3) | a) ವರ್ಜ್‌ಸೋತ್ರ | 1 | |
| 4) | d) Scire | 1 | |
| 5) | b) ಘೋಷಿಸಿ | 1 | |
| II. | ಆವರಣದಲ್ಲಿ ಕೊಟ್ಟಿರುವ ಸೂಕ್ತವಾದ ಒಂದನ್ನು ಬಳಸಿ ಬಿಟ್ಟಸ್ಥಳಗಳನ್ನು ಭರ್ತೆ ಮಾಡಲಾಗಿದೆ. | 5×1 =5 | |
| 6) | ಕಾರಣ | 1 | |
| 7) | ಉಪಾಧಿ | 1 | |
| 8) | ಸಾಧ್ಯಾನುಮಾನ | 1 | |
| 9) | ಸಂಭವನೀಯತೆ | 1 | |
| 10) | ಆಕಸ್ಮಿಕ | 1 | |
| III. | ಕೆಳಗಿನಪುಗಳನ್ನು ಹೊಂದಿಸಿ ಬರೆಯಲಾಗಿದೆ. | 5×1 =5 | |
| 11) | A | B | |
| i) | ಕಾರಣ ಮತ್ತು ಪರಿಣಾಮ | e) ಸಾಹೇಷ್ಟ ಪದಗಳಾಗಿವೆ | 1 |
| ii) | ಕಾರ್ಯದ ಮೂರ್ವ ಪ್ರಪೃತಿ | d) ಕಾರಣ | 1 |
| iii) | ಚಾವಾಕರು | f) ಸ್ವಭಾವವಾದ | 1 |
| iv) | ಬೋಧರು | c) ಸಾಹೇಷ್ಟ ಕಾರಣತಾವಾದ | 1 |
| v) | ಖಾತ್ರಿ | a) ಘಟಮೆ | 1 |

IV. ಈ ಕೆಳಗಿನ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ.**5×1 =5**

- 12) ಒಂದು ಸಂಯುಕ್ತ ಪರಿಣಾಮವನ್ನು ಉಂಟು ಮಾಡಲು ಅನೇಕ ಕಾರಣಗಳು ಒಟ್ಟಾಗಿ ಶ್ರೀಯೆ ಗ್ರೇಯ್ಯವುದನ್ನು
ಕಾರಣಗಳ ಸಂಯೋಗ ಎಂದು ಕರೆಯುತ್ತಾರೆ. 1
- 13) ತರಬೇತುಗೊಳಿಸಿದ ಮತ್ತು ಸುಸಂಘಟಿತವಾದ ಜ್ಞಾನವೇ ವಿಜ್ಞಾನ. 1
- 14) ವಿಜ್ಞಾನದ ಗುರಿ ಸ್ಥೃತೋಧನೆ. 1
- 15) ದತ್ತಾಂಶಗಳ ಸಂಗ್ರಹ 1
- 16) ಕೆಲವು ಸಂದರ್ಭಗಳಲ್ಲಿ ಒಂದು ನಿರ್ದಿಷ್ಟ ಫಳನೆಯನ್ನು ವಿವರಿಸಲು ಎರಡು ಅಥವಾ ಹೆಚ್ಚಿನ ಪರಸ್ಪರ ಪ್ರತಿಸ್ಪಾರ್ಥಿ
ಆಧಾರಕಲ್ಪನೆಗಳು ಸರಿಸಮವಾಗಿ ಸರಿ ಎಂದು ಕಾಣಲ್ಪಡೆ. ಅಂತಹ ಸಂದರ್ಭದಲ್ಲಿ ಸರಿಯಾದುದನ್ನು ಗುರುತಿಸಿ
ಕೊಡುವುದೇ ನಿಣಾರಾಯಕ ನಿದರ್ಶನ ಆಗಿದೆ. 1

ಭಾಗ - ಬಿ**V. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ.****10×2 =20**

- 17) i) ನಿಸರ್ಗದ ಏಕಪ್ರಕಾರತೆಯ ನಿಯಮ 1
ii) ಕಾರ್ಯಕಾರಣ ನಿಯಮ 1
- 18) ಗಮನಿಸಬೇಕಾದ ಅಂಶಗಳನ್ನು ಉಪೇಕ್ಷೆ ಮಾಡುವುದನ್ನೇ ಅನವಲೋಕನ ಎಂದು ಕರೆಯುತ್ತಾರೆ.
ಉದಾ: ರಸ್ತೆಯ ವರ್ತುಳದಲ್ಲಿ ಬೆಳಗುತ್ತಿರುವ ಕೆಂಪು ಸೂಚನಾ ದೀಪವನ್ನು ನೋಡಿ ವಾಹನವನ್ನು ಚಾಲನೆ
ಮಾಡುವುದು. 1
- 19) ಅವಲೋಕನದ ಎರಡು ಪ್ರಯೋಜನಗಳು :
i) ಅವಲೋಕನದಲ್ಲಿ ನಾವು ತಿಳಿದ ಕಾರಣದಿಂದ ಅದರ ಪರಿಣಾಮವನ್ನು, ತಿಳಿದ ಪರಿಣಾಮದಿಂದ ಅದರ ಕಾರಣವನ್ನು
ಹುಡುಕುತ್ತಾ ಸಾಗಬಲ್ಲಿವು. 1
ii) ಅವಲೋಕನವು ಪ್ರಯೋಗಕ್ಕಿಂತ ಮೊದಲು ಸಂಭವಿಸುವ ಶ್ರೀಯಾಗಿದೆ. 1
- 20) ಪ್ರಯೋಗದ ಎರಡು ಲಕ್ಷಣಗಳು:
i) ಪ್ರಯೋಗವು ನಮಗೆ ಸ್ವಷ್ಟವಾಗಿ ತಿಳಿದಿರುವ ಸಂದರ್ಭ ಅಥವಾ ಉಪಾಧಿಗಳ ಬೆಳಕಿನಲ್ಲಿ ಕೃತಕವಾಗಿ ಫಳನೆಗಳನ್ನು
ಸೃಷ್ಟಿಸುವುದು. 1
ii) ಪ್ರಯೋಗದಲ್ಲಿ ಫಳನೆಗಳು ನಮ್ಮ ನಿಯಂತ್ರಣಕ್ಕೂ ಪಟ್ಟಿವೆ. 1
- 21) i) ಸಮರೂಪದ /ಸಚಾತೀಯ ಅಂಶರ್ ಸಮೀಕ್ಷೆ 1
ii) ವಿಭಿನ್ನ/ವಿಜಾತೀಯ ಅಂಶರ್ ಸಮೀಕ್ಷೆ 1

- 22) i)ಭಾವಾತ್ಮಕ/ವಾಸ್ತವಿಕ 1
ii)ನಿಂಜೆಧಾರ್ಥಕ 1
- 23) ಕಾರಣ ಮತ್ತು ಪರಿಣಾಮಗಳು ಪರಿಮಾಣಾತ್ಮಕವಾಗಿ ಸಮನಾಗಿರುತ್ತವೆ. 2
- 24) ಎರಡು ನಿದರ್ಶನಗಳ ಅವಶ್ಯಕತೆ ಇದೆ. 2
- 25) ಹೊವಾಂಗ 1
ಉತ್ತರಾಂಗ
ABCD ಎಂಬುದು PQRS ದ ತಿಳಿದ ಕಾರಣವಾಗಿದೆ
B ಎಂಬುದು Q ದ ತಿಳಿದ ಕಾರಣವಾಗಿದೆ 1
C ಎಂಬುದು R ದ ತಿಳಿದ ಕಾರಣವಾಗಿದೆ
D ಎಂಬುದು S ದ ತಿಳಿದ ಕಾರಣವಾಗಿದೆ
∴ A ಯು P ಗೆ ಕಾರಣವಾಗಿರುತ್ತದೆ. 1
- 26) ವಿಮರ್ಶಿತವೂ, ಸುಷ್ಯವಸ್ಥಿತವೂ ಸಾಮಾನ್ಯೀಕರಿಸುವ ವಿಧಾನವೇ ವೈಜ್ಞಾನಿಕ ವಿಧಾನವಾಗಿದೆ. ಪ್ರಾಯೋಗಿಕ ಪರೀಕ್ಷೆಯ ಎಲ್ಲ ಹಂತಗಳಲ್ಲಿಯೂ ಕೆಲವು ನಿರ್ದಿಷ್ಟ ಕ್ರಮಗಳನ್ನು ಅನುಸರಿಸುವುದು ವೈಜ್ಞಾನಿಕ ವಿಧಾನವಾಗಿದೆ. 2
- 27) ಯಾವುದೇ ಒಂದು ಫಟನೆಗೆ ಸಂಬಂಧಿಸಿದಂತೆ ಕಾರ್ಯಕಾರಣ ಸಂಬಂಧವನ್ನು ಮೊಟ್ಟ ಹೊದಲಿಗೆ ಕಲ್ಪಿಸಿ ಹೊಡುವುದೇ ಆಧಾರ ಕಲ್ಪನೆಯಾಗಿದೆ.
- 28) i) ವ್ಯಕ್ತಿನಿಷ್ಠೆ 1
ii) ವಸ್ತುನಿಷ್ಠೆ 1
- 29) ಸಮವಾಯಿ ಕಾರಣವನ್ನು ಉಪಾದಾನ ಕಾರಣ ಎನ್ನುತ್ತಾರೆ. ಇದು ಕಾರ್ಯದ ಜೊತೆ ಚೇಪ್ರಾಡಿಸಲಾಗದ ಸಂಬಂಧ ಹೊಂದಿರುವ ಅಂಶವಾಗಿದೆ. 1
ಉದಾ: ಮಡಿಕೆಯ ಸಮವಾಯಿ ಕಾರಣ ಮಣಿ.
- 30) ಕಾರ್ಯ ಉಂಟಾಗುವುದಕ್ಕೆ ಮೊದಲು ಅದು ಕಾರಣದಲ್ಲಿ ಅವೃತ್ತ ರೂಪದಲ್ಲಿರುತ್ತದೆ. ಕಾರ್ಯ ಕಾರಣ ಸಂಬಂಧ ಎಂದರೆ ಅವಶ್ಯಕವಾಗಿರುವುದು ವ್ಯಕ್ತವಾಗುವುದು ಎಂದು ಹೇಳುವುದೇ ಸತ್ಯಾರ್ಥವಾಗಿದೆ. 1
ಅದರ ಪ್ರತಿಪಾದಕರು ಸಾಂಖ್ಯ, ಯೋಗ ಮತ್ತು ವೇದಾಂತಿಕರು.
- 31) i) ಧರ್ಮ ಪರಿಣಾಮ
ii) ಲಕ್ಷ್ಮಣ ಪರಿಣಾಮ
iii) ಅವಸ್ಥೆ ಪರಿಣಾಮ 2

ಭಾಗ - ಸಿ

VI. ವಾದಗಳ ಸಮಂಜಸತೆಯನ್ನು ಪರಿಶೀಲಿಸಲಾಗಿದೆ. **4×5 =20**

32) ದುಡಿಕಿನ ತೀವ್ರಾನ / ಸಾಮಾನ್ಯೇಕರಣ ತರ್ಕದೊಂಡ.	2
ದತ್ತ ಉದಾಹರಣೆಯೊಂದಿಗೆ ದುಡಿಕಿನ ತೀವ್ರಾನ / ಸಾಮಾನ್ಯೇಕರಣ ತರ್ಕದೊಂಡವನ್ನು ವಿವರಿಸುವುದು.	3
33) ದೋಷಯುಕ್ತ / ಅಸಮಂಜಸ ಸಾದೃಶ್ಯಾನುಮಾನ.	2
ದತ್ತ ಉದಾಹರಣೆಯೊಂದಿಗೆ ದೋಷಯುಕ್ತ/ಅಸಮಂಜಸ ಸಾದೃಶ್ಯಾನುಮಾನ ತರ್ಕದೊಂಡವನ್ನು ವಿವರಿಸುವುದು.	3
34) ಚಕ್ರಕ / ವಿವಕ್ಷಿತ ನ್ಯಾಯ ತರ್ಕದೊಂಡ.	2
ದತ್ತ ಉದಾಹರಣೆಯೊಂದಿಗೆ ಚಕ್ರಕ / ವಿವಕ್ಷಿತ ನ್ಯಾಯ ತರ್ಕದೊಂಡವನ್ನು ವಿವರಿಸುವುದು.	3
35) ದುಷ್ಪಾವಲೋಕನ ತರ್ಕದೊಂಡ.	2
ದತ್ತ ಉದಾಹರಣೆಯೊಂದಿಗೆ ದುಷ್ಪಾವಲೋಕನ ತರ್ಕದೊಂಡವನ್ನು ವಿವರಿಸುವುದು.	3
36) ಕಾಕತಾಳೀಯ ನ್ಯಾಯ ತರ್ಕದೊಂಡ.	2
ದತ್ತ ಉದಾಹರಣೆಯೊಂದಿಗೆ ಕಾಕತಾಳೀಯ ನ್ಯಾಯ ತರ್ಕದೊಂಡವನ್ನು ವಿವರಿಸುವುದು.	3
37) ಆಪ್ತವಚನಯುಕ್ತಿ / ಆಪ್ತವಾಕ್ಯವಾದ ತರ್ಕದೊಂಡ.	2
ದತ್ತ ಉದಾಹರಣೆಯೊಂದಿಗೆ ಆಪ್ತವಚನಯುಕ್ತಿ / ಆಪ್ತವಾಕ್ಯವಾದ ತರ್ಕದೊಂಡವನ್ನು ವಿವರಿಸುವುದು.	3

ಭಾಗ - ಡಿ

VII. ವಿವರಣಾತ್ಮಕ ಪ್ರಶ್ನೆತ್ತರಗಳು. **2×5 =10**

38) ವೈಜ್ಞಾನಿಕ / ಶಾಸ್ತ್ರೀಯ ದೃಷ್ಟಿಯಲ್ಲಿ ಕಾರಣ :	
ವೈಜ್ಞಾನಿಕ ಅಥವಾದಲ್ಲಿ ಕಾರಣವು ಅಪರಿವರ್ತನೀಯ ನಿರುಪಾದಿಕ ಮತ್ತು ತಕ್ಷಣದ ಮೂರಾಂಗವಾಗಿದೆ. ಅಥವಾ ವಾಸ್ತವಿಕ ನಿಷೇಧಾರ್ಥಕ ಉಪಾಧಿಗಳಿಲ್ಲವನ್ನು ಒಳಗೊಂಡಿದ್ದಾಗಿರುತ್ತದೆ.	1. 1/2
ವಿಜ್ಞಾನವು ಸಾಮಾನ್ಯ ದೃಷ್ಟಿಯ ಕಾರಣವನ್ನು ಒಮ್ಮೆವುದಿಲ್ಲ. ವೈಜ್ಞಾನಿಕ ದೃಷ್ಟಿಯಲ್ಲಿ ಕಾರಣ ಮತ್ತು ಕಾರ್ಯಗಳು ಎರಡು ಬೇರೆ ಬೇರೆ ಫಾಟನೆಗಳಲ್ಲ. ಅವು ಒಂದೇ ಫಾಟನೆಯಾಗಿರುತ್ತವೆ. ಕಾರಣವು ಕಾರ್ಯಗಳನ್ನು ಸಮಾನವಾಗಿರುತ್ತದೆ.	1. 1/2
ವಿಜ್ಞಾನವು ಸಾಮಾನ್ಯ ದೃಷ್ಟಿಯ ಕಾರಣವು ನಂಬಿಕೊಂಡ ಕಾರಣ ಒಮ್ಮೆವನ್ನು ಒಮ್ಮೆವುದಿಲ್ಲ.	
ವೈಜ್ಞಾನಿಕವಾಗಿ ಒಂದು ಪರಿಣಾಮವು ಒಂದೇ ಒಂದು ಕಾರಣದಿಂದ ಉಂಟಾಗುತ್ತದೆ.	1. 1/2
ಉಪಸಂಹಾರ : conclusion	1/2

39) ವಿಜ್ಞಾನದ ಲಕ್ಷಣಗಳು :

i) ಕ್ರಮಬದ್ಧವಾದ ಯೋಚನೆ, ನಿರ್ದಿಷ್ಟವಾದ ಅಂಶಗಳಿಂದ ಪ್ರಾರಂಭಿಸಿ ... (ವಿವರಿಸುವುದು) 2

ii) ವ್ಯವಸ್ಥಿತವಾದ ಜ್ಞಾನ, ವಿವೇಚನೆಯಿಂದ ಕೊಡಿದ ಜ್ಞಾನ ... (ವಿವರಿಸುವುದು) 2

iii) ನಿರ್ದಿಷ್ಟವಾದ ಉದ್ದೇಶವನ್ನಿಃಲ್ಲಿ ಯೋಚನೆ, ವ್ಯವಸ್ಥಿತವಾದ ಯೋಚನೆ ... (ವಿವರಿಸುವುದು) 1

40) ವೈಜ್ಞಾನಿಕ ಅನ್ವೇಷಣೆಯಲ್ಲಿ ಉಪಕಲ್ಪನೆಯ ಪಾತ್ರ :

ವೈಜ್ಞಾನಿಕ ಅನ್ವೇಷಣೆಯಲ್ಲಿ ಉಪಕಲ್ಪನೆಯು ಮಹತ್ವದ ಪಾತ್ರವನ್ನು ಪಡೆಸುತ್ತದೆ. 1

ಸಂಶೋಧನೆಯ ಎಲ್ಲ ಹಂತಗಳಲ್ಲಿಯೂ ಉಪಕಲ್ಪನೆಗಳು ಅತ್ಯಂತ ಅವಶ್ಯಕ.

ಉಪಕಲ್ಪನೆಗಳೇ ಇಲ್ಲದಿದ್ದಲ್ಲಿ ವೈಜ್ಞಾನಿಕ ಸಂಶೋಧನೆ ಮುಂದುವರೆಯುವದಿಲ್ಲ ಎಂದು ಹೇಳಿದರೂ
ಉತ್ತೇಷ್ಠಿ ಆಗಲಾರದು. 1

ಆಧಾರಕಲ್ಪನೆಯು ಶಾಸ್ತ್ರೀಯ ತನಿಖೆಯ ಪ್ರಾರಂಭಿಕ ಮೆಟ್ಟಿಲು. 1

ಅವಲೋಕನ ಮತ್ತು ಪ್ರಯೋಗಗಳನ್ನು ಕೈಗೊಳ್ಳಲು ಅದು ಅವಕಾಶವನ್ನು ಕೊಡುತ್ತದೆ. 1

41) ವೈಜ್ಞಾನಿಕ ವಿವರಣೆಯ ಮುಕಿಗಳು :

i) ಪ್ರಜ್ಞೆಯ ಮೂಲಭೂತ ಸ್ಥಿತಿಗಳನ್ನು ವಿವರಿಸಲಿಕ್ಕಾಗದು... (ವಿವರಿಸುವುದು) 1

ii) ಭೌತಿಕ ವಸ್ತುವಿನ ಪ್ರಾಥಮಿಕ ಗುಣ ವಿಶೇಷಗಳನ್ನು ವಿವರಿಸಲಿಕ್ಕಾಗದು... (ವಿವರಿಸುವುದು) 1

iii) ಪ್ರತಿಯೊಂದು ಪ್ರತ್ಯೇಕ ಫಳನೆಯ ಅನಿಧಿತ್ವ ಗುಣವಿಶೇಷಗಳು ವಿವರಣೆಗೆ ಇತಿಮುಳಿಯನ್ನು ಹಾಕುತ್ತವೆ. 1

iv) ಮೂಲಭೂತ ಅಧವಾ ಮೂಲತತ್ವಗಳನ್ನು ಸಮರ್ಪಕವಾಗಿ ವಿವರಿಸಲಿಕ್ಕಾಗದು. 1

ಉಪಸಂಹಾರ : conclusion 1

VIII. ಹತ್ತು ಅಂಕದ ಪ್ರಶ್ನೆಗೆ ಉತ್ತರಗಳು. 1×10 =10

42) ನಿಗಮನ ಮತ್ತು ವಿಗಮನ ಅನುಮಾನಗಳ ನಡುವಿನ ವ್ಯತ್ಯಾಸಗಳು

(ಕನಿಷ್ಠ 9 ವ್ಯತ್ಯಾಸಗಳನ್ನು ಬರೆದಿರಬೇಕು) 9

ಉಪಸಂಹಾರ : conclusion 1

43) ಜೆ.ಎಸ್. ಮಿಲ್‌ರ ಸಂಯುಕ್ತ ಹೊಂದಾಣಿಕೆ ಮತ್ತು ವ್ಯಾತಾಸದ ವಿಧಾನ :

ಈ ವಿಧಾನದ ಸೂತ್ರವನ್ನು ಜೆ.ಎಸ್. ಮಿಲ್ ರವರು ಹೀಗೆ ನಿರೂಪಿಸಿದ್ದಾರೆ,

"ಒಂದು ಫಟನೆಯು ಎರಡು ಅಥವಾ ಹೆಚ್ಚಿನ ನಿದರ್ಶನಗಳಲ್ಲಿ ಕೇವಲ ಒಂದು ಸನ್ನಿಹಿತವು ಅಸ್ತಿತ್ವದಲ್ಲಿದ್ದು

ಅದೇ ಫಟನೆಗೆ ಸಂಬಂಧಿಸಿದಂತೆ ಇನ್ನೊಂದು ಸನ್ನಿಹಿತವು ಅಸ್ತಿತ್ವದಲ್ಲಿ ಇಲ್ಲದಿದ್ದರೆ ನಿದರ್ಶನಗಳ ಎರಡು

ಗುಂಪುಗಳಲ್ಲಿ ಭಿನ್ನವೆನಿಸುವ ಸನ್ನಿಹಿತವು ಆ ಫಟನೆಗೆ ಕಾರಣವಾಗಿರುತ್ತದೆ.

2

ಸಾಂಕೇತಿಕ ಉದಾಹರಣೆ – ವಿವರಿಸುವುದು.

2

ಒಂದು ವಾಸ್ತವಿಕ ಉದಾಹರಣೆ ನೀಡುವುದು.

2

ಗುಂಪುಗಳು – ಬರೆಯುವುದು.

2

-----*****-----